



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೨೮, ಮೇ, ೨೦೨೫(ಜ್ಯೇಷ್ಠ, ೦೭, ಶಕವರ್ಷ, ೧೯೪೭) BENGALURU, WEDNESDAY, 28, MAY, 2025(JYAISTHA, 07, SHAKAVARSHA, 1947)	ಸಂ. ೩೧೮ No. 318
-----------------------	---	--------------------

ಕರ್ನಾಟಕ ಸರ್ಕಾರ

ಕಡತ ಸಂಖ್ಯೆ: ನಅಇ 302 ಎಂಎಲ್‌ಆರ್ 2024(e)

ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸ ಸೌಧ,
ಬೆಂಗಳೂರು, ದಿನಾಂಕ:28/05/2025.

ಅಧಿಸೂಚನೆ

ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಸೆಕ್ಷನ್-3, 4, 9, 349, 351 ಮತ್ತು 355 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಘನತೆವತ್ತ ಕರ್ನಾಟಕ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ ಅಂದರೆ:

1. ಅಂಥ ಪ್ರದೇಶದ ಜನಸಂಖ್ಯೆ ಹತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ನಾಲ್ಕು ನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;
3. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು.

ಶೆಡ್ಯೂಲ್-ಬಿ ರಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮ ಪಂಚಾಯಿತಿಯನ್ನು ಅನುಬಂಧ-ಎ ರಲ್ಲಿ ಒಳಗೊಂಡ ಪ್ರದೇಶಗಳನ್ನೊಳಗೊಂಡಂತೆ ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುವಂತೆ "ಹಿಂಡಲಗಾ ಪರಿವರ್ತಿತ ಪ್ರದೇಶ" ಎಂದು ಉದ್ಘೋಷಿಸಿ, ಸದರಿ ಪರಿವರ್ತಿತ ಪ್ರದೇಶವನ್ನು "ಹಿಂಡಲಗಾ ಪಟ್ಟಣ ಪಂಚಾಯಿತಿ" ಪ್ರದೇಶವೆಂದು ಪದನಾಮೀಕರಿಸಲು ಹಾಗೂ ಸದರಿ ಪರಿವರ್ತಿತ ಪ್ರದೇಶಕ್ಕೆ "ಪಟ್ಟಣ ಪಂಚಾಯಿತಿ"ಯನ್ನು ಸ್ಥಾಪಿಸಲು ಉದ್ದೇಶಿಸಿರುತ್ತಾರೆ.

ಈ ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆಗಳನ್ನು/ಸಲಹೆಗಳನ್ನು ಸಲ್ಲಿಸಲು ಇಚ್ಛಿಸುವ ಎಲ್ಲಾ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ಸದರಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿ.ವಿ.ಗೋಪುರ, ಬೆಂಗಳೂರು. ಇವರಿಗೆ ಸಲ್ಲಿಸಬೇಕೆಂದು ಹಾಗೂ ಅಧಿಸೂಚನೆಯನ್ನು ಸದರಿ ಅವಧಿಯ ತರುವಾಯ ನಿಗದಿತ ಸಮಯದಲ್ಲಿ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಟಿ ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ಸಂಖ್ಯೆ:ನಅಇ 302 ಎಂಎಲ್‌ಆರ್ 2024(e).

ಶೆಡ್ಯೂಲ್-ಎ

ಜಿಲ್ಲೆ	ಮೇಲ್ದರ್ಜೆಗೇರಿಸಲಾಗುವ ಸ್ಥಳೀಯ ಸಂಸ್ಥೆ ಹೆಸರು	ಸೇರ್ಪಡೆಗೊಳಿಸಲು ಉದ್ದೇಶಿಸಿರುವ ಪ್ರದೇಶಗಳ ವಿವರ	ಒಟ್ಟು ಪ್ರದೇಶ
ಬೆಳಗಾವಿ	ಹಿಂಡಲಗಾ ಗ್ರಾಮ ಪಂಚಾಯಿತಿ	ಹಾಲಿ ಹಿಂಡಲಗಾ ಗ್ರಾಮ ಪಂಚಾಯಿತಿ ಪ್ರದೇಶ	14.80 ಚದರ ಕಿಲೋ ಮೀಟರ್‌ಗಳು

ಷೆಡ್ಯೂಲ್-ಬಿ

ಪೂರ್ವಕ್ಕೆ: ಬೆಳಗಾವಿ ಮಹಾನಗರ ಪಾಲಿಕೆ ಸರಹದ್ದು ಮತ್ತೆ ಕಂಗ್ರಾಳಿ ಕೆ.ಎಚ್ ಗ್ರಾಮದ ಪೂರ್ವದಿಕ್ಕಿನಲ್ಲಿರುವ ಆಜಾದ ಹೌಸಿಂಗ ಸೋಸಾಯಟಿ ವಿದ್ಯಾ ನಗರದಿಂದ ಶುರುವಾಗಿ ಬೆಳಗಾವಿ ರೆಸಕೋಸ ಮೈದಾನದಿಂದ ಮುಂದೆಸಾಗಿ .ರಿ.ಸ.ನಂ.165, 170, 171, 174, 176, 177/A, 177/B, 177/C, 178/A, 169/A, 169/B, 178/A, 178/B, ಈ ಎಲ್ಲಾ ರಿ.ಸ ನಂಬರ ಗಳನ್ನು ಒಳಗೊಂಡು ದಕ್ಷಿಣಾಭಿ ಮುಖವಾಗಿ ಸಿದ್ಧಿ ವಿನಾಯಕ ಹೌಸಿಂಗ ಸೋಸಾಯಟಿ ರಿ.ಸ ನಂ 190. ರಾಮಘಾಟ ರಸ್ತೆ (ರಾಕಸಕೊಪ ರಸ್ತೆ). ಬಂದು ಕೊನೆಗೊಳ್ಳುತ್ತದೆ.

ಪಶ್ಚಿಮಕ್ಕೆ: ಸುಳಗಾ (ಉ) ಗ್ರಾಮದ ಮತ್ತು ಮಣ್ಣೂರ ಗ್ರಾಮ ಅಂಬೇವಾಡಿ ಗ್ರಾಮದ ಮಾರ್ಕಂಡೇಯ ನದಿಯಿಂದ ಗಡಿರೇಖೆಯ ಸರಹದ್ದು ರಿ.ಸ.ನಂ.46/A ಪಾರಂಭವಾಗಿ ರಿ.ಸ ನಂ ,20, 21, 22, 23, 24, 25, 26, 27, 28, 29, 10, 11, 12, 13, 14, 15 ರವರೆಗೆ ಕೆಂಬಾಳಿ ನಾಲಾ ಮತ್ತು ಬೆಳಗಾವಿ ವೆಂಗುರ್ಲಾ ರಸ್ತೆಯಿಂದ ಮುಂದೆಸಾಗಿ ರಿ.ಸ ನಂ 235, 234, 232, 233 ,231, 230, 229, 228, 224, 222, 219, 218, 216, ಮತ್ತು 215. ಬೆನಕನಹಳ್ಳಿ ಗ್ರಾಮದ ಸರಹದ್ದು. ಕೆಂಬಾಳಿ ನಾಲಾ.ವರೆಗೆ ಉತ್ತರದಿಕ್ಕಿಗೆ ಕೊನೆಗೊಳ್ಳುತ್ತದೆ.

ದಕ್ಷಿಣಕ್ಕೆ: ಬೆನಕನಹಳ್ಳಿ ಗ್ರಾಮದ ಸರಹದ್ದು ಕೆಂಬಾಳಿ ನಾಲಾ.ವರೆಗೆ ಉತ್ತರದಿಕ್ಕಿನಿಂದ ಪ್ರಾರಂಭಿಸ ರಿ.ಸ ನಂ 215, 216, 217, 213, 205, 202, ರಾಮಘಾಟ ರಸ್ತೆ (ರಾಕಸಕೊಪ ರಸ್ತೆ)ಯಿಂದ ಮುಂದೆಸಾಗಿ 195, 191 ಮತ್ತು 190B ಬೆಳಗಾವಿ ಮಿಲಿಟ್ರಿ ಆಸ್ಪತ್ರೆಗೆ ಪೂರ್ವದಿಕ್ಕಿಗೆ ಬಂದು ಕೊನೆಗೊಳ್ಳುತ್ತದೆ.

ಉತ್ತರಕ್ಕೆ: ಸುಳಗಾ(ಉ) ಗ್ರಾಮದ ಮತ್ತು ಮಣ್ಣೂರ ಗ್ರಾಮ ಅಂಬೇವಾಡಿ ಗ್ರಾಮದ ಮಾರ್ಕಂಡೇಯ ನದಿಯಿಂದ ಗಡಿರೇಖೆಯ ಸರಹದ್ದು ರಿ.ಸ.ನಂ.46/A ಪ್ರಾರಂಭವಾಗಿ ರಿ.ಸ.ನಂ.46A, 46B, 126, 128, 129, 131, 132, 133, 144, 145, 146, 149, 150, 151, 152, 153, 158, 159 ಮತ್ತು 160ಕಂಗ್ರಾಳಿ ಕೆ.ಎಚ್ ಗ್ರಾಮದ ಸರಹದ್ದು ಪೂರ್ವದಿಕ್ಕಿಗೆ ಬಂದು ಕೊನೆಗೊಳ್ಳುತ್ತದೆ.



GOVERNMENT OF KARNATAKA

No.UDD 302 MLR 2024(e).

Karnataka Government Secretariat,
Vikasa Soudha,
Bengaluru, **dated 28/05/2025.**

NOTIFICATION

In exercise of the powers conferred by the Section 3 read with section-4, 9, 349, 351 and 355 of the Karnataka Municipalities Act 1964, the Grama Panchayat Area of Hindalaga of Belagavi District including the area mentioned in Schedule “A” along with the boundaries mentioned in Schedule “B” is hereby proposed to be declared as the “Transitional Area of Hindalaga” and further to be specified as the “Town Panchayat Area of Hindalaga” and to constitute the ‘Town Panchayat’ with effect from the date of publishing this Notification in the Official Gazette by His Excellency, the Governor of Karnataka having regard to:

- i. The population of such area is not less than ten thousand and not more than Twenty thousand;
- ii. The density of population in such area is not less than four hundred inhabitants to one square kilometer of area;
- iii. The percentage of employment in non-agricultural activities is not less than fifty per cent of the total employment.

The notification is hereby published for the information of the Public. All the persons, who would like to file any objection/suggestion to this Notification are hereby required to submit the same with reasons in writing to the Director, Directorate of Municipal Administration, 9th Floor, V.V.Tower, Bengaluru within 30 days from publication of this Notification in the Official Gazette. Further, Notification will be taken up for final consideration after the mentioned period of 30 days.

By Order and in the name of the
Governor of Karnataka,

(T Manjunath)
Under Secretary to Government,
Urban Development Department

No.UDD 302 MLR 2024(e)

Schedule-A

District	Grama Panchayat being upgraded	Areas to be included	Total Area
Belagavi	Grama Panchayat of Hindalaga	Existing Hindalaga Grama Panchayat Area	14.80 Square Kilo Meters

Schedule-B

East: Belgavi city corporation Boundary and Kangrali KH village Boundary begning start to Azad Housing society ,race cource ground towards RS.No.165,170,171,174,176,177/A,177/B,177/C,178/A,169/A,169/B,178/A, 178/B, Rs No.190, Ramghat road (rakaskopp road)south side of the end.

West: Sulga (u) villege Boundary and Benakanhalli villege Boundary.and Kembali Nala. RS NO.46/A, 20, 21, 22, 23, 24 , 25, 26, 27, 28, 29, 10 ,11, 12, 13 , 14, 15 towords Belgavi – Vengurla State Highway kembali nala, 235, 234, 232, 233, 231, 230, 229, 228, 224, 222, 219, 218, 216, AND 215. Ramghat road (rakaskopp road) Benakalli Village Boundary south side of the end.

South: Benakanhalli villege Boundary RS NO.215,216,217,213,205,202 towords and Belgavi tp Raksakop Road Rs .No 195,191 AND 190B Military Hospital East side of the end.

North: Mannur villege Boundary,Ambewadi villege Boundary and Kangrali KH villege Boundary.and Markandey River.RS.NO.46A, 46B, 126, 128, 129, 131,132,133,144,145,146,149,150,151,152,153, 158,159 AND 160.